

ನೀನೆ ಅನಾಥಬಂಧು ಕಾರುಣ್ಯ ಸಿಂಧು

- 1. Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao, page No. 405.
- 2. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 344.
- 3. Ref.:** Shri Purandara Dasara Sahitya Part – 1, Pooja Tatva, edited by Shri Betageri Krishna Sharma and Shri Bengeri Huchha Rayaru, page No. 132.
- 4. Ref.:** Samagra Dasa Sahitya, Samputa 3.1 published by Kannada & Culture Dept, Govt of Karnataka, Bengaluru, page No. 263.
- 5. Note:** Lyrics given here are as per Ref. 1. The wordings in Ref. 2, Ref. 3 and Ref. 4 are almost same as in Ref. 1 except few minor differences, which are not considered here.
- 6. Note:** Singer has followed these lyrics.

ರಾಗ: ತೋಡಿ ತಾಳ: ಅಟ

ನೀನೆ ಅನಾಥ ಬಂಧು ಕಾರುಣ್ಯ ಸಿಂಧು || ಪ ||

ಮದಗಜವೆಲ್ಲ ಕೂಡಿದರೇನು
ಅದರ ವ್ಯಾಳ್ಯಕೆ ಒದಗಲಿಲ್ಲ
ಮದನನಯ್ಯ ಮಧುಸೂದನ ಎನ್ನಲು
ಮುದದಿಂದಲಿ ಬಂದೊದಗಿದೆ ಕೃಷ್ಣಾ || 1 ||

ಪತಿಗಳೈವರಿದ್ಧರೇನು
ಸತಿಯ ಭಂಗ ಬಿಡಿಸಲಿಲ್ಲ
ಗತಿ ನೀನೇ ಮುಕುಂದಾ ಎನ್ನಲು
ಅತಿ ವೇಗದಿ ಅಕ್ಷಯವಿತ್ತೆ ಕೃಷ್ಣಾ || 2 ||

ಶಿಲೆಯ ರಕ್ಷಿಸಿ ಕುಲಕೆ ತಂದೆ
ಬಲಿಗೆ ಒಲಿದು ಪದವಿಯನಿತ್ತೆ

ಸುಲಭದಿ ಭಕ್ತರ ಸಲಹುವ ನಮ್ಮ
ಚೆಲುವ ಪುರಂದರ ವಿಠಲರಾಯ || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಮದಗಜವೆಲ್ಲ... - ಗಜೇಂದ್ರನನ್ನು ಮೊಸಳೆ ಹಿಡಿದು ಎಳೆಯುತ್ತಿರಲು, ಅದನ್ನು ಬಿಡಿಸಲೆಂದು ಉಳಿದ ಆನೆಗಳೆಲ್ಲ ಹಿಡಿದೆಳದರೂ ಪ್ರಯೋಜನವಾಗಲಿಲ್ಲ. (ಅದರ ಹೊತ್ತಿಗೆ ಆಗಲಿಲ್ಲ, 'ವ್ಯಾಳ್ಯಕೆ ಒದಗಲಿಲ್ಲ').

ಪತಿಗಳೈವರು... - ತುಮಬಿದ ಸಭೆಯಲ್ಲಿ ದುಃಶಾಸನನು ದ್ರೌಪಿಯ ಮಾನಭಂಗ ಮಾಡಲು ಯತ್ನಿಸಿದಾಗ ಅಲ್ಲೇ ಇದ್ದ ಐವರು ಪಾಂಡವರು ನೆರವಿಕೆ ಬರಲಿಲ್ಲ.

ಶಿಲೆಯ ರಕ್ಷಿಸಿ... - ರಾಮಾವತಾರದಲ್ಲಿ ಅಹಲೈಯನ್ನುಧರಿಸಿದ ಪ್ರಸಂಗ.

ಬಲಿಗೆ ಒಲಿದೆ... - ವಾಮನಾವತಾರದಲ್ಲಿ ಬಲಿಗೆ ಭಾವಿ ಇಂದ್ರಪದವಿಯನ್ನು ಕೊಟ್ಟನೆಂಬ ಉಲ್ಲೇಖ.

Classification: Keerthane

Ankita: purandara vittala

Location: NA

Category: Pooja Tatva, Bhakti

Sub-Category: bhakti, anaatha, karuna, bandhu, gaja, Krishna, pati, pandava, draupadi, Akshaya, mukunda, ahalya, bali, olume, bhajane, patni,

Pravachana: NA

Explanation: NA